



ಕೃಷ್�

ಸಾಲ ಮನ್ಯಾ ಸರಿಯೆ?

ರೈತರ ಸಾಲ ಮನ್ಯಾ ಇಂದು ಬಹುಚರ್ಚಿತ ವಿಷಯವಾಗಿದೆ. ಚರ್ಚೆಗೆ ಒಳಪಟ್ಟಷ್ಟು ಇದು ಕಗ್ಗಂಟಾಗುತ್ತಿರುವುದು ಇದನ್ನು ಜಾರಿಗೊಳಿಸುವಲ್ಲಿನ ತೋಡಕುಗಳಿಂದ.

■ ಧರ್ಮಾನಂದ ಶಿವರ್

೧೯೪೯ ರಿಂದ ಹಲವಾರು ಜಾರಿ ಜಾರಿಯಾದ ಸಾಲ ಮನ್ಯಾ, ‘ಸಂಪ್ರದಾಯ’ ಆಗಬುದಾದ ಕಿನೀರಳೊಂದನ್ನು ಉಳಿಸಿಹೋಗಿದೆ. ಜನಾವಾಕ್ಯ ಸಂದರ್ಭಗಳಲ್ಲಿ ರಾಜೀಯ ಪಕ್ಷಗಳ ನಾಯಕರು, ಅದರ ಹಿಂದು ಮುಂದಿನ ಅರಿವಿಲ್ಲದೆ ನಿಂತ ನೆಲೆಯಲ್ಲಿಯೇ ಪ್ರೇಪೋಟೆಗೆ ಬಿಧ್ವವರಂತೆ ಸಾಲ ಮನ್ಯಾದ ಅಶ್ವಸನೆಯನ್ನು ಹೊಡುತ್ತಿರುವುದು ದುರಂತೆ ಸರಿ. ರೈತರ ಇಲ್ಲಿಕೆಯು ಭರದಲ್ಲಿ ಅವರು ಮಾಡಿದ ಸಾಲವನ್ನು ಸಂಪೂರ್ಣ ಮಾಫಿ ಮಾಡುವಲ್ಲಿ ಸರಕಾರಕ್ಕೆ ಅರ್ಥಕ ಸಾಮಧ್ಯ ಇದೆಯೋ, ಸಮಾಜ, ಹಣಕಾಸು ಸಂಸ್ಥೆಗಳ ಮೇಲೆ ಇದರ ಪರಿಹಾಮವೇನಾಗಬಹುದು, ಮುಂದೆ ರೈತರಿಗೆ ಇದರಿಂದ ಆಗುವ ಒಳಿತಾದರೂ ಏನು ಎಂಬಿತ್ತಾದಿ ಸಂಗಳಿಗಳು ಪಕ್ಷಕ್ಕೆ ಸರಿಯಂತುವೆ.

ಜನಾವಾಕ್ಯ ಶಿಲ್ಪಿಗಳಲ್ಲಿ ಶತಾಯಗತಾಯ ಗೆಲ್ಲುವುದೇ ಗುರಿಯಾದಾಗ ವೇದಿಕೆಯಿಂದ ಪ್ರೋಫೆಸ್ಲ್ಯಾಚರ್ ಪಕ್ಷದ ಪ್ರಜಾಾಳಿಗಳಲ್ಲಿ ಜಾಗ ಕಂಡಕೊಳ್ಳುವ ಇಂತಹ ಗಂಭೀರ ವಿಚಾರಗಳು ಒಟ್ಟಾರೆಯಾಗಿ ನಾಲಗೆ ಬಿಧಿ ಬಿಧಿ ತುಪ್ಪವಾಗುವದಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬದಿಸುವದಿಲ್ಲ. ಸಾಧ್ಯವಾಗಿದೆ ಜಟಿಲ ಸಮಸ್ಯೆಯಾಂದನ್ನು ಬೇಕಿಂದೇ ಮೈಮೇಲೆ ವೇಳೆದುಕೊಂಡ ಪರಿತಾಪದ ಸ್ಥಿತಿ ತಗಿನ ಸಮಿತ್ತ ಸರಕಾರವನ್ನು ಚಂಡೆಗೆಡು ಮಾಡಿದರೆ ಕಾಣುತ್ತದೆ. ಇಳ್ಳಾಯಾದರೆ 53,000 ಕೋಟಿ ರೂಪಾಯಿಯಷ್ಟಿರುವ ಒಟ್ಟು ಕೃಷಿ ಸಾಲವನ್ನು ಮನ್ಯಾ ಮಾಡುವ ಯೋಚನೆ ಜಾಣ್ಯಿಯು ಅಲ್ಲ; ಕಾರ್ಯಸಾಧುವೂ ಅಲ್ಲ.

ಕೃಷಿ ಸಾಲದ ಸುತ್ತೆ

ಕೃಷಿ ಅಭಿವೃದ್ಧಿ, ಆಹಾರ ಸ್ವಾವಲಂಬನೆ, ರೈತರ ಅರ್ಥಕ ಸಬಲತೆಗೆ ಕೃಷಿ ಸಾಲ ಒಂದು ಪೂರಕ ವ್ಯವಸ್ಥೆ. ಇದು ಸಾಧ್ಯವಾಗುವುದು ಸಾಲವನ್ನು ಸಮರ್ಪಕವಾಗಿ ಉಪಯೋಗಿಸಿದಾಗ ಮಾತ್ರ, ರಾಷ್ಟ್ರಕ್ಕೆ, ಶಾಸಗಿ ಬ್ಯಾಂಕುಗಳು, ಸಹಕಾರ ಬ್ಯಾಂಕು, ಸಂಸ್ಥೆಗಳು ನಿರ್ದೂಪಿಸಿ ಸಾಲದ ಒಳಹೊಕ್ಕು ನೋಡಿದರೆ ಅಲ್ಲಿನ ನೂರಂಬತ್ತಿ ಸಂಕಟಗಳು ನಮ್ಮೆಯು ರುತ್ತೆದೂ ಕೊಳ್ಳುತ್ತವೆ. ರೈತರಿಗೆ ಕೊಡುವ ದೀರ್ಘಾವಧಿ ಸಾಲಗಳು ಕೃಷಿ ಉಪಕರಣಗಳು, ಕೃಷಿ ಭೂಮಿ ಕೊಳ್ಳಲು, ಕೃಷಿಗೆ ಕೇಳಾಗುವ ಮೂಲ ಸೌಕರ್ಯಗಳನ್ನು ಒದಗಿಸಲು, ಹೆಚ್ಚಿನ ಅವಧಿಯ ತೋಂಗಾರಿಕೆ ಬೇಕಿಗೆ ಒಳಕೆಯಾದರೆ; ಅಲ್ಲಾವಧಿ ಸಾಲಗಳು ಬೇಕಿಸಾಲಗಳಾಗಿ ಗುರುತಿಸಲ್ಪಟ್ಟಿರುವುದನ್ನು ಹೇಳಿಸುತ್ತೇವೆ.

ಅವಧಿ ಸಾಲಗಳು ನಿಯಮಿತ ಕಂತುಗಳಲ್ಲಿ ರೈತರಿಗೆ ದೋರೆತು ಮರುಪಾಪತಿಯೂ ಬೇಕಿಗೆ ಅನುಗುಣವಾಗಿ ಕಂತುಗಳಲ್ಲಿಯೇ ಇರುತ್ತದೆ. ಸಾಲ ತೀರಿಸುವ ಈ ಕಂತುಗಳ ಬೇಕಿಯು ಅನಂದಿತ ಬೇಕಿಯು ಅದಾಯದಿಂದಲೇ ಬರಬೇಕು. ಆದರೆ ಬೇಕಿ ಸಾಲ ರೈತ ಬೇಕಿಯುವ ಬೇಕಿ, ಹೊಂದಿರುವ ಕೃಷಿ ಭೂಮಿಯ ಅಧಾರದಲ್ಲಿ ವರ್ವನ್ಯಾ ಏರುಮುಖಿದ ಗರಿಷ್ಟ ಮುತಿಯನ್ನು ಹೊಂದಿದ್ದು ಪ್ರತಿ ವರ್ವನ್ಯಾ ನಿರ್ವಿಕರಣಗೊಳಿಸುತ್ತದೆ. ಇವರೂ ಸಾಲಗಳು ಜಂಟಿಯಾಗಿ

ಒಂದಕ್ಕೊಂದು ಪೂರಕವಾಗಿರುತ್ತವೆ.

ವರ್ವನ್ಯಾದ ವರ್ವನ್ಯಾ ಬೇಕಿಯುತ್ತಾ ಹೇಗೆ ಗುರಿಸಿ ಸಾಲದ ಮುತಿಯನ್ನು

ಸಾಮಾನ್ಯವಾಗಿ ಯಾವ ರೈತನೂ ಅನುಕೂಲ ಕಾಲದಲ್ಲಾದರೂ ಕಡಿಮೆ ಮಾಡಬ ಗೋಚರಿಗೆ ಹೇಗೆ ವುದಿಲ್ಲ. ಸಾಲ ಕಟ್ಟಿವಲ್ಲಿ ಮಧ್ಯವರ್ತಿಗಳ ಮೇಲಿನ ಅವಲಂಬನೆಯೋ, ಅಥವಾ ಬಂದಪ್ಪು ಈಗ ಬರಲಿ ಎನ್ನುವ ಇತಿಮುತಿಯಿರದ ಆಯೋಜನೆ ಒಟ್ಟಾರೆ ಇಂತಹ ಸಾಲ ಕೆಲ ವರ್ವನ್ಯಾ ಕ್ಕೆ ಮೇರಿ ಹೇಗೆತ್ತದೆ. ಕ್ರಿಯೋ ಸಾಲದ ಹೊತ್ತು ಕ್ರಿಯೋ ಉತ್ಪಾದಿತ ಆದಾಯಕ್ಕು ಸಮೀಕರಣದ ತಾಳ ತಪ್ಪಿತದೆ.

ಇಲ್ಲಿ ಅತಿ ಕಡಿಮೆ ಬಡ್ಡಿದರ ಇದ್ದರೂ ಏರುವ ಸಾಲ ಕಂಡು ರೈತ ಕಂಗಾಲಾಗುತ್ತಾನೆ. ಸಾಲದ ನಿರ್ವಿಕರಣಕ್ಕು ಬಾರದೆ ಹೇಗೂ ಮನ್ಯಾ ಆಗುತ್ತದೆ ಎನ್ನುವ ಬ್ಧಮೆಯಲ್ಲಿ ಇಂದು ಬಿಡುತ್ತಾನೆ ಬೇಕಿಸಾಲ ಕುಂಠಿತ ವಾದಾಗ ಅತ್ಯ ದೀರ್ಘಾವಧಿ ಸಾಲವೂ ಕಂತು ಕಟ್ಟಿಲಾರದೆ ತಟಸ್ವವಾಗುತ್ತದೆ. ಬಡ್ಡಿ ಸೇರುತ್ತಾ ಆ ಸಾಲವೂ ಬೆಂಬ್ವಾಗುತ್ತದೆ. ಕ್ರಾಕ್ಕಾರ್ಗಾಗಿ ತೆಗೆದುಕೊಂಡ 4 ಲಕ್ಷ ರೂಪಾಯಿ ಸಾಲ ಕಟ್ಟಿದೆ ಪಕ್ಷದಲ್ಲಿ ಹತ್ತು ವರ್ವನ್ಯಾ ಕ್ಕೆ ಅದು ಬೇಕೆದು 15 ಲಕ್ಷ ರೂಪಾಯಿ ದಾಟಿದ ಉದಾಹರಣೆಗಳಿವೆ.

ಮೊದಲೆಲ್ಲ ಎಂಟಕೆ ನೀರಾವರಿ ಜಮೀನು ಇದ್ದವರಿಗೆ ಮಾತ್ರ ಎಟಕುವ ಟ್ರೈಕ್ರಾ ಸಾಲ ಇಂದು ನಿಯಮಗಳ ಸಡಿಲೆಕೆಯಿಂದಾಗಿ ನಾಲ್ಕು ಎಕರೆ ಕೃಷಿ ಭೂಮಿ ಇರುವ ರೈತನಿಗೂ ಸಿಗುವಂತಾಗಿದೆ. ಸಾಲವನ್ನು ತೆಗೆದುಕೊಳ್ಳುವಾಗ ರೈತ ಕೆಲವೇಷ್ಟು ತನ್ನ ಮರುಪಾಪತಿಯ ಇತಿಮುತಿಯನ್ನು ಹೇಗೆಸುವುದೇ ಇಲ್ಲ. ತನಗಿರುವ ಭೂಮಿ, ಬೇಕಿಯುವ ಬೇಕಿ, ಅದರಿಂದ ಸಿಗಬಹುದಾದ ಆದಾಯ, ಸಂಸಾರದ ವಿಚರ ವೆಂಕ್ಕಿಗಳ ಕಟ್ಟು ಲೆಕ್ಕಾಚಾರವನ್ನು ಆತ ಮಾಡುವದಿಲ್ಲ. ಈ ಮುದ್ದೆ ಬರಗಾಲ, ಅತಿವೃಷ್ಟಿ ಬಂತೆಂದರೆ ಮುಗಿದೆ ಹೋಯಿತು. ರೈತ ಉಣಿವುದಕ್ಕು ಪಡಿಪಾಟಿಲು ಪಡುವ ಸಂಕ್ಷೇಪ ದಿನಗಳು ಎದುರಾಗುತ್ತವೆ.

ರೈತ ತಾನು ಮಾಡುವ ಸಾಲಕ್ಕು, ಅಂದಾಡಿಸುವ ಕೃಷಿ ಆದಾಯಕ್ಕು, ಪಾಪತಿಸುವ ಕಂತಿಗೂ ಹಲವಾರು ಜಾರಿ ತಾಳಮೇಳವಿರುವದಿಲ್ಲ. ಇದಕ್ಕೊಂದು ಬೆಕ್ಕಿ ಉದಾಹರಣೆಯನ್ನು ಕೊಡಲು ಇತ್ತಿಸುತ್ತೇನೆ. ಸರಕಾರಿ ಸ್ವಾವುದ ದೊಡ್ಡ ಬ್ಯಾಂಕೊಂದರಲ್ಲಿ ತೊನ್ನಾ ಸ್ವಾರ್ಥ ಕಾರ್ಡ್ ಎನ್ನುವ ಸಾಲ ಸೊಲಭ್ಯೂಪೊಂದಿತ್ತು. ರೈತ ಹೊಂದಿರುವ ಕೃಷಿ ಭೂಮಿಯನ್ನು ಗಳಿನೆಗೆ ತೆಗೆದುಕೊಳ್ಳುತ್ತದೆ ಈ ಸಾಲದ ಗರಿಷ್ಟ ಮುತಿ 10 ಲಕ್ಷ ರೂಪಾಯಿ. ಸಾಲದ ಮುತಿಯನ್ನು ವ್ಯಕ್ತಿಗಳಾಗಿ ನಿರ್ವಿರಸಲು ಸರಿಯಾದ ಸೂತ್ರ ಬೇರೆ ಇಲ್ಲ. ಇದರಲ್ಲಿ ಸಾಲದ ಅರ್ಥದವ್ಯಾಪಕ ರೈತನ ನಿರ್ವಹಣೆಗೆ ಬೇಕಿಸಿದರೆ ಉಳಿದುದನ್ನು ಕೃಷಿ ಉಪಕರಣಗಳ ಬಿರಿದಿಗೆ ಒಳಸಬಿದಿತ್ತು. ಈ ಒಂದು ಸವಲ್ತೆನಲ್ಲಿ ಹೆಚ್ಚಿನ ರೈತರು ಜೆವನ ನಿರ್ವಹಣೆಯ ಪಾಲನ್ನಷ್ಟೇ ಪಡೆದು ಸದುಪಯೋಗ ಮಾಡದ ಉದಾಹರಣೆಗಳಿವೆ. ಕೆಲವೇದೆ ಒಟ್ಟು ಸಾಲವನ್ನು ಪಡೆದು ಕೃಷಿಗೆ ಚಿಕ್ಕಾಗಿಸುವುದ್ದಿ ಒಳಸದೆ ದಂದುವೆಚ್ಚು ಮಾಡಿದ್ದೀ ಉಂಟು.

ಶ್ರೀಮಂತ ರೈತರ ಕಂಠಿ

ಸಣ್ಣ, ಮಧ್ಯಮ ವರ್ವನ್ಯಾದ ರೈತರ ಪಾಡು ಒಂದು ರೀತಿಯಾದರೆ, ಶ್ರೀಮಂತ ರೈತರ ನಡೆ ಬೇರೊಂದು ರೀತಿಯಾದು. ಗ್ರಾಮೀಣ ಗೋದಾಮಗಳು,